

ನನ್ನ ಯಜಮಾನರಿಗೆ 5 ವರ್ಷದ ಹಿಂದೆ ಡಯಾಬಿಟೀಸ್ ಪತ್ತೆಯಾಗಿತ್ತು.

ಅವರು ತೆಗೆದುಕೊಳ್ಳುವ ಔಷಧಿ ಮತ್ತು ಇನ್‌ಸುಲಿನ್‌ನಿಂದ ಬರೀ ಶುಗರ್ ಕಂಟ್ರೋಲ್ ಮಾತ್ರ ಮಾಡಲು ಸಾಧ್ಯ, ಪಾಪ... ತುಂಬಾ ಸುಸ್ತಾಗುತ್ತಿದ್ದರೂ ಅವರು ತೋರಿಸುತ್ತಿರಲಿಲ್ಲ.

ಆದರೆ

DIABETES ನಿಂದ ಪ್ರತಿ ಕ್ಷಣ ಹಾನಿಗೊಳಗಾಗುವ ಅವರ ಹೃದಯ, ಮೂತ್ರಪಿಂಡ, ಕಣ್ಣು, ಪಾನ್‌ಕ್ರಿಯಾಸ್ ಗ್ರಂಥಿ, ನರಮಂಡಲ ಮತ್ತು ಇತರ ಅವಯವಗಳಿಗೆ ಈ ಮಾತ್ರ ಮತ್ತು ಇನ್‌ಸುಲಿನ್‌ನಿಂದ ರಕ್ಷಣೆ ಸಿಗುವುದಿಲ್ಲ.

(ಅತಿಮೂತ್ರ, ಕಾಲು ಸೆಳೆತ, ದೃಷ್ಟಿಮಾಂದ್ಯತೆ, ನಿತ್ಯಾಣ, ಅತೀ ಸುಸ್ತು, ಕಾಲು ಹುಣ್ಣು ಆಗುವುದು, ಕೊಲೆಸ್ಟ್ರಾಲ್‌ನಲ್ಲಿ ಏರು ಪೇರು ಇವುಗಳೆಲ್ಲಾ ಡಯಾಬಿಟೀಸ್‌ನಿಂದ ಆಗುವ ಉಪದ್ರವಗಳು)

ನನಗೆ ಆಯುರ್ವೇದದ ಬಗ್ಗೆ ಒಳ್ಳೆಯ ತಿಳುವಳಿಗೆ ಇದೆ.

ನನ್ನ ಒತ್ತಾಯದಿಂದ ಅವರ ಇತರ ಔಷಧಿಯೊಂದಿಗೆ **ಮಧು ಸಂಜೀವಿನಿ 2** ಮಾತ್ರಗಳನ್ನು 90 ದಿನ ಸೇವಿಸಿದರು. ನಂತರ ಲ್ಯಾಬ್ ರಿಪೋರ್ಟ್ ನೋಡಿ ಅವರೇ ಆಶ್ಚರ್ಯಗೊಂಡು, ಹೇಳಾರ್ತೆ....

ಕಣೇ...

“ನೀನು ನನ್ನ ಹೋಂ ಮಿನಿಸ್ಟರ್ ಮಾತ್ರ ಅಲ್ಲ... ನನ್ನ ಹೆಲ್ತ್ ಮಿನಿಸ್ಟರ್ ಸಹಾ... ಅಂತ”

ನನ್ನ ಶಿಫಾರಸು

DIABETES ನಲ್ಲಿ ನೀವು ಸೇವಿಸುವ ಮಾತ್ರ / ಇನ್‌ಸುಲಿನ್ ನೊಂದಿಗೆ **ಮಧುಸಂಜೀವಿನಿ** ನಿತ್ಯ 2 ಮಾತ್ರ ಬಳಸಿ....
45 ದಿನಗಳಲ್ಲಿ ವ್ಯತ್ಯಾಸವನ್ನು ನೀವೇ ಗಮನಿಸಿ.



THE LOGICAL COMBINATION IN DIABETES MANAGEMENT

The Ayurvedic Specialist

ಮಧು ಸಂಜೀವಿನಿ (ಮಾತ್ರ)

ದೇಹದ ಸರ್ವಾಂಗಗಳನ್ನು ಯಾವ ಅಡ್ಡ ಪರಿಣಾಮವಿಲ್ಲದೇ ಪುನರ್ ಚೇತನೆಗೊಳಿಸಿ ರಕ್ಷಣೆ ನೀಡುವ **28** ಗಿಡಮೂಲಿಕೆಗಳ ಘನಾಸತ್ವದಿಂದ ತಯಾರಿಸಲಾಗಿದೆ.

ಸುಂಗಲು ಸುಲಭ.... ಕಹಿ ಇಲ್ಲವೇ ಇಲ್ಲ....

(ನೀವೂ ಸಹ ನಿಮ್ಮ ಅನುಭವಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ)



ಮನೆ ಮದ್ದು : 100 ಗ್ರಾಂ ಬೆಟ್ಟದ ನೆಲ್ಲಿಕಾಯನ್ನು ಚೆನ್ನಾಗಿ ಪುಡಿ ಮಾಡಿ, ಜೊತೆಗೆ 100 ಗ್ರಾಂ ಕೊಂಬು ಅರಿತಿನ ಪುಡಿಯನ್ನು ಬೆರೆಸಿ ಒಂದು ಡಬ್ಬಿಯಲ್ಲಿ ಶೇಖರಿಸಿಕೊಂಡು ನಿತ್ಯ ಬೆಳಿಗ್ಗೆ ಮತ್ತು ರಾತ್ರಿ 1 ಸ್ಪೂನ್ ಸೇವಿಸಿದರೆ ಶುಗರ್ ಕಂಟ್ರೋಲ್ ಗೆ ಸಹಕಾರಿ ಆಗುತ್ತದೆ.